

## ಬ್ರೈನ್ ಸ್ಮೋಕ್ / ಪಾಶ್ವ್‌ವಾಯು / ಪಾಕೆನ್ಸ್‌ನ್ನು / ಯಾವುದೇ ನರ ಸಂಬಂಧಿತ ಅಸ್ಟ್ರಾಕ್ಟಿಗಳು/ವಟ್ಟಿಗೋ/ಮೂಖೀ (Seizure) ದೃಷ್ಟಿನಿಂದ ಆಹಾರ ಕ್ರಮ

ಅನುಶರಿಸಬೇಕಾದ ಆಹಾರ ಕ್ರಮ : ಕಿಡ್ಲಿ (ಮೂತ್ರಪಿಂಡ) ಆಹಾರ ಪದ್ಧತಿ

ನೀರಿನ ನಿರ್ಬಂಧ : ಎಡಿಮಾ (ದೇಹದ ಉತ್ತರ) ಇದ್ದರೆ, ಜ್ಯೋಸ್‌ಗಳಿಂತಹ ಆಹಾರದ ದ್ರವಗಳನ್ನು ಒಳಗೊಂಡಂತೆ ಒಟ್ಟು ನೀರಿನ ಸೇವನೆಯನ್ನು ದಿನಕ್ಕೆ 1 ಲೀಟರ್‌ಗೆ ಮಿತಿಗೊಳಿಸಬೇಕು.

### ಚೆಳಿಗ್ಗೆ

#### ಹಂತ 1 :

ಖಾಲಿ ಹೊಟ್ಟೆಯಲ್ಲಿ, ಕೆಳಗಿನ ಪ್ರತಿ ಮೂರಕಗಳನ್ನು 15 ಮಿಲಿ ಮಿಲ್‌ನಿಂದ ಮಾಡಿ (ಅವುಗಳನ್ನು ನೀರಿನಲ್ಲಿ ಬೆರೆಸುವುದರೂಂದಿಗೆ) ಮತ್ತು ಕುಡಿಯಿರಿ.

- ಆಂಟಿ ಏಜಿಂಗ್ (S1)
- ಕಾಡಿಕ್‌ಯೋ ವ್ಯಾಸ್‌ಸ್ಟುಲರ್ ಸ್ಪೇಶ್‌ಎಸ್ (S3)
- ಇಮ್ಮೂನ್ ಕೇರ್ (S7)

#### ಹಂತ 2 :

ಮೂರಕಗಳನ್ನು ಸೇವಿಸಿದ ತತ್ತ್ವಣೆ, ಕೆಳಗಿನವುಗಳನ್ನು ಅಗಿಯಿರಿ ಮತ್ತು ನುಂಗಿರಿ.

- ಬೆಳ್ಳುಳ್ಳಿ : 2-3 ಸ್ಲೋ ತುಂಡುಗಳು
  - ಶುಂಠಿ : ಅಥರ್ ಸೆಂ.ಮೀ ನಷ್ಟು ತುಂಡು.
  - ಮೆಂತ್‌ ಬೀಜಗಳು : ಅಥರ್ ಟೀ ಚಮಚ (ರಾತ್ರಿ ನೆನೆಸಿದ ಅಥವಾ ಮೊಳಕೆಯೊಡೆದ)
- ಗಮನಿಸಿ : ಇವು ಕರುಳಿನ ಆರೋಗ್ಯವನ್ನು ಉತ್ತೇಜಿಸುವ ತೀವ್ರ ಬಯಾಟಿಕ್‌ಗಳಾಗಿವೆ.

#### ಹಂತ 3 :

- 20 ನಿಮಿಷಗಳ ಧ್ಯಾನ ಮತ್ತು 40 ಸೆಟ್‌ ಪ್ರಾಣಾಯಾಮ (ಉದಾಃಭಸ್ತಿಕಾ) ನಂತರ 20 ಸೆಟ್‌ ಅನುಲೋದಾ
- ವಿಲೋದಾವನ್ನು ಮಾಡಿ.
- 150 ಮಿಲಿ ಬಾಳ ದಿಂಡಿನ ರಸವನ್ನು ಕುಡಿಯಿರಿ (ಲಭ್ಯವಿದ್ದರೆ)

#### ಹಂತ 4 :

##### ಉಪಹಾರ

1. ಅಗಸೆ ಮಜ್ಜಿಗೆಯನ್ನು ಮೊದಲ ಕೋಸ್‌ ಆಗಿ ಪ್ರಾರಂಭಿಸಿ. (QR ಕೋಡ್ ಅನ್ನು ಸ್ಕ್ಯೂನ್ ಮಾಡಿ)
2. ಹಣ್ಣಗಳನ್ನು ಎರಡನೇ ಕೋಸ್‌ ಆಗಿ ಅನುಸರಿಸಿ.
3. ಇನ್ನು ಹಸಿದಿದ್ದರೆ ಡಯಟ್ ಚಾಟ್‌ನಿಂದ ಮೂರನೇ ಕೋಸ್‌ಅನ್ನು ತಿನ್ನಿರಿ. ಹೆಚ್ಚಾಗಿ ಅಗಸೆ ಮಜ್ಜಿಗೆಯು ಸಾರಕಪ್ಪು ಶೈಲಿಯನ್ನು (ಹೊಟ್ಟೆ ತುಂಬಿರುವಂತೆ) ನೀಡುತ್ತದೆ. ಆದ್ದರಿಂದ ಬೆಳಗಿನ ಉಪಹಾರವನ್ನು ಹಸಿದಿರುವಾಗ ಮಾತ್ರ ತಿನ್ನಬೇಕು.



Flax Drink

## ಮಧ್ಯಾಹ್ನ

### ಹಂತ 1 :

#### ಉಂಟ :

1. ಉಂಟದ ಮೊದಲು ಒಂದು ಲೋಟ (200 ಮಿಲಿ) ಲೀಚ್ ಮಾಡಿದ ಹಸಿ ತರಕಾರಿ ರಸವನ್ನು ಕುಡಿಯಿರಿ. (ಕೊಲೆಸ್ಟಾಲ್ ಕಡಿಮೆಗೊಳಿಸಿ ರಕ್ತ ತೆಳುವಾಗುವಂತೆ ಕಾರ್ಯನಿರ್ವಹಿಸುತ್ತದೆ)
2. ನಿಮ್ಮ ಉಂಟವು ಈ ಕೆಳಕಂಡಂತೆ ಒಳಗೊಂಡಿದೆ ಎಂಬುದನ್ನು ವಿಚಿತಪಡಿಸಿಕೊಳ್ಳಿ.

  - 60%ರಷ್ಟು ತರಕಾರಿಗಳು ಮತ್ತು ಸೊಪ್ಪುಗಳು, ಬೇಳೆಕಾಳುಗಳು ಅಥವಾ ಇತರೆ ತರಕಾರಿಗಳೊಂದಿಗೆ ಬೇಯಿಸಿರಬೇಕು
  - 25% ಧಾನ್ಯಗಳು (ಗೋಧಿ, ಜೋಳ ಅಥವಾ ಅಕ್ಕಿ) (ತಯಾರಿಕೆಯ ಸಮಯದಲ್ಲಿ ಗಂಜಿಯನ್ನು ತೆಗೆದು ಹಾಕಬೇಕು)
  - 15% ಮೀನು, ಕೋಳಿ ಅಥವಾ ಅಣಬೆಗಳು.

3. ಉಂಟದ ನಂತರ 150 ಮಿಲಿ ಬಾಳೆದಿಂಡಿನ ರಸವನ್ನು ಸೇವಿಸಿ-ಲಭ್ಯವಿದ್ದಲ್ಲಿ. (ಕೊಲೆಸ್ಟಾಲ್ ಕಡಿಮೆಗೊಳಿಸಿ ರಕ್ತ ತೆಳುವಾಗುವಂತೆ ಕಾರ್ಯನಿರ್ವಹಿಸುತ್ತದೆ)

#### ಸಂಜೆ

### ಹಂತ 1 :

ಒಂದು ಗಾಳಿ ಅಗಸೆ ಮಜ್ಜಿಗೆಯನ್ನು ಕುಡಿಯಿರಿ.

#### ರಾತ್ರಿ

### ಹಂತ 1 :

ಉಂಟದ ಮೊದಲು, ಖಾಲಿ ಹೊಟ್ಟೆಯಲ್ಲಿ, ಕೆಳಗಿನ ಪ್ರತಿ ಮೂರಕಗಳನ್ನು 15 ಮಿಲಿ ಮಿಶ್ರಣ ಮಾಡಿ (ಅವುಗಳನ್ನು ನೀರಿನಲ್ಲಿ ಬೆರೆಸುವುದರೊಂದಿಗೆ) ಮತ್ತು ಕುಡಿಯಿರಿ.

- ಆಂಟಿ ಏಜೆಂಗ್ (S1)
- ಕಾಡಿಯೋ ವ್ಯಾಸ್ಸುಲರ್ ಸಮೋಟ್ (S3)
- ಇಮ್ಯೂನ್ ಕೇರ್ (S7)

### ಹಂತ 2 :

#### ಘೋಜನ :

1. ಒಂದು ಲೋಟ (200 ಮಿಲಿ) ಲೀಚ್ ಮಾಡಿದ ಹಸಿ ತರಕಾರಿ ರಸವನ್ನು ಕುಡಿಯಿರಿ.
2. ನಿಮ್ಮ ಉಂಟವು ಈ ಕೆಳಕಂಡಂತೆ ಒಳಗೊಂಡಿದೆ ಎಂಬುದನ್ನು ವಿಚಿತಪಡಿಸಿಕೊಳ್ಳಿ.

  - 60%ರಷ್ಟು ತರಕಾರಿಗಳು ಮತ್ತು ಸೊಪ್ಪುಗಳು, ಬೇಳೆಕಾಳುಗಳು ಅಥವಾ ಇತರೆ ತರಕಾರಿಗಳೊಂದಿಗೆ ಬೇಯಿಸಿರಬೇಕು
  - 25% ಧಾನ್ಯಗಳು (ಗೋಧಿ, ಜೋಳ ಅಥವಾ ಅಕ್ಕಿ) (ತಯಾರಿಕೆಯ ಸಮಯದಲ್ಲಿ ಗಂಜಿಯನ್ನು ತೆಗೆದು ಹಾಕಬೇಕು)
  - 15% ಮೀನು, ಕೋಳಿ ಅಥವಾ ಅಣಬೆಗಳು.

ಗಮನಿಸಿ : ಗ್ರಾಫ್ಟ್ ಸಮಸ್ಯೆಗಳು ಸಂಭವಿಸಿದಲ್ಲಿ ಅಲೋಪತಿ ಡೈಪ್ರಿಗಳನ್ನು ತಪ್ಪಿಸಿ, ಅವು ಕರುಳಿನ ಸೂಕ್ಷ್ಮಜೀವಿಗಳಿಗೆ ಹಾನಿ ಮಾಡುತ್ತದೆ. ಗ್ರಾಸ್ಮೈಟ್ ಸಮೋಟ್ ಸಪ್ಲಿಮೆಂಟ್ ಇದನ್ನು ನಿರ್ವಹಿಸುತ್ತದೆ.

## ಹೆಚ್ಚಿನ ಮಾಹಿತಿ :

1. ತಪ್ಪಿಸಬೇಕಾದ ಜೀವಧರಗಳು : ತ್ವರಿತ ಚೇತರಿಕೆಗಾಗಿ ತಪ್ಪಿಸಬೇಕಾದ ಜೀವಧಿಗಳ ಪಟ್ಟಿಯನ್ನು ಒದಗಿಸಲಾಗಿದೆ. ವಿವರಗಳಿಗಾಗಿ QR ಕೋಡ್‌ಅನ್ನು ಸ್ಕೋನ್ ಮಾಡಿ.



2. ಟ್ಯಾಪರಿಂಗ್ ಜೀವಧಿ : ಮಧುಮೇಹ, ಬಿಪಿ ಮತ್ತು ಧೃರಾಯ್ ಜೀವಧಿಗಳಾಗಿದ್ದ ವೈಧ್ಯರ ಮಾರ್ಗದರ್ಶನದಲ್ಲಿ ಕಡಿಮೆಗೊಳಿಸಿರಿ. ಮಾರ್ಗದರ್ಶನಕ್ಕಾಗಿ QR ಕೋಡ್‌ಅನ್ನು ಸ್ಕೋನ್ ಮಾಡಿ.



3. ಆರೋಗ್ಯ ಪ್ರಯೋಜನಗಳು : ಈ ಮೊಣೋಕಾಲ್ ಬಿಪಿ, ಮಧುಮೇಹ, ಹೃದ್ರೋಗಗಳು, ನರವೈಜ್ಞಾನಿಕ ಅಸ್ವಸ್ಥಿತೆಗಳು, ಡಯಾಬಿಟಿಸ್ ನ್ಯಾರೋಪತಿ, ಡಯಾಬಿಟಿಸ್ ರೆಟಿನೋಪತಿ, ಲಿವರ್ ಸಿರೋಸಿಸ್, ಫ್ಯಾಟ್ ಲಿವರ್, ಪ್ರೋಂಕ್ರಿಯಾಟ್ಯೆಟಿಸ್ ಮತ್ತು ಮುಂತಾದವರ್ಗಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.



4. ತಪ್ಪಿಸಬೇಕಾದ ಆಹಾರಗಳು : ಹಾನಿಕಾರಕ ಆಹಾರಗಳ ವಿವರವಾದ ಪಟ್ಟಿಯನ್ನು ಒದಗಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ QR ಕೋಡ್‌ಅನ್ನು ಸ್ಕೋನ್ ಮಾಡಿ.

5. ಸೇವಿಸಬೇಕಾದ ಆಹಾರಗಳು : ಜೀವಧಿಯಾಗಿ ಕಾರ್ಯನಿರ್ವಹಿಸುವ ಆಹಾರಗಳಿಗೆ ಮೊಣೋಕಾಲ್ ಅನ್ನು ಅನುಸರಿಸಿ. ಸಂಪೂರ್ಣ ಪಟ್ಟಿಗಾಗಿ QR ಕೋಡ್‌ಅನ್ನು ಸ್ಕೋನ್ ಮಾಡಿ.



6. ಪಾಕವಿಧಾನಗಳು :

- ಬಾಳೆ ದಿಂಡಿನ ರಸ
  - ಹಸಿ ತರಕಾರಿ ರಸ
- ಪಾಕವಿಧಾನಗಳನ್ನು ತೀಳಿಯಲು QR ಕೋಡ್‌ಅನ್ನು ಸ್ಕೋನ್ ಮಾಡಿ.



ಹೆಚ್ಚಿನ ವಿವರಗಳಿಗಾಗಿ:

- ಸಂಶೋಧನಾ ಲೇಖನಗಳು, ಪ್ರಶಸ್ತಿಗಳು, ಸರ್ಕಾರದಿಂದ ಪಡೆದಿರುವ ಮಾನ್ಯತೆ, ಕಾಶಾನೆಗಳ ವಿವರ, ಡಯಟ್ ಮಸ್ತಕ ಮುಂತಾದ ವಿವರಗಳನ್ನು QR ಕೋಡ್‌ಅನ್ನು ಸ್ಕೋನ್ ಮಾಡುವ ಮೂಲಕ ಅನ್ವಯಿಸಿ.

